

ಪಾಸ್ತರನ 'ಒನ್ನಿ ಕನೆಕ್ಸ್' ಪ್ರಬಿಂಧ. ಕಲೆಯೆಂದರೇ ಕನೆಕ್ಸ್ ಮಾಡುತ್ತ ಹೋಗುವುದು ಎನ್ನುತ್ತಾನೆ ಅವನು. ರಿಳ್ವನಲ್ಲಿ ನಾವು ಅದರ ಸಾಕ್ಷಾತ್ವರವನ್ನ ಕಾಣುತ್ತೇವೆ.

ಓ, ಕಂಬನಿ ತುಂಬಿದ ಹೆಣ್ಣೆ  
ಈ ವಾಲಿತನ, ಈ ಅಳೆಲು ಇದು ಒಂದು ಉಸಿರು.  
ಅಗೋ ಅಲ್ಲಿ ಬಿಗುರುತ್ತಿರುವ ಆ ಮರಗಳೇ,  
ನಾಳೆ ಬರಲಿರುವ ಹಸಿಹಸಿರು ಮೇರವಣಿಗೆ.  
ಅದು ಇನ್ನೊಂದು ಉಸಿರು.  
ಈ ಇಂಥ ಉಸಿರುಗಳು ನಮ್ಮನಾವರಿಸಿವೆ  
ಒಳಗೆ, ಹೊರಗೆ ಮತ್ತೆ ಒಳಗೆ.  
ಈಗಲೂ ಈಗಲೂ ನಮ್ಮ ಮೇಲೆ.  
ಇದು ಈ ಭೂಮಿಯ ನಿಥಾನಕ್ಕಿಯಿ ಉಸಿರಾಟ.  
ಇಂಥ ಉಸಿರುಗಳನ್ನ ನಾವು ಏಷೆನ್ತ್ತೇವೆ,  
ವಷ್ಟ ಚಮಚಗಳಲ್ಲಿ ಅಳಿದು ಸುರಿದು.  
ಈ ಲೋಕದಲ್ಲಿ ಆತು ನಮ್ಮದು ಮಾತ್ರವೇ.  
ಗಡಿಬಿಡಿಯಲ್ಲಿ ಮೂಡಿ ಆತುರದಲ್ಲಿ ಮುಳುಗುವುದು  
ನಾವು ಮಾತ್ರವೇ...

(‘O, Lacrimosa’, 1905, Un Collected Poems ಅಯ್ಯ ಭಾಗ)

ಎಸುವಿನ ಕಳೆಬರದ ಬಳಿ ಕಂಬನಿ ಸುರಿಸುತ್ತಾ ಕುಳಿತ ಅವನ ತಾಯಿ ಮೇರಿಯನ್ನ ಸೂಚಿಸಲು  
ಬಳಸುವ ಈ ಕವಿತೆ 'ಓ, ಕಂಬನಿತುಂಬಿದ ಹೆಣ್ಣೆ'ಯಲ್ಲಿ ಪ್ರಕೃತಿಪ್ರರುಪ ಸಮನ್ವಯದ ಒಂದು ತತ್ವವಿದೆ.  
ಮನುಷ್ಯನ ಉಸಿರು, ಜಗತ್ತಿನ ಉಸಿರು ಮತ್ತು ಕಾಲದ ಪರಿಕಲ್ಪನೆಯ ಸಂಯೋಜನೆಯಾಂದನ್ನು  
ವಿವರಿಸುವ ತತ್ವವಿದೆ. ಅದನ್ನ ಹೇಳುತ್ತೇ ಸಾವು, ಏಯೋಗಿಂಥ ನಿಯತಿಯನ್ನ ವಿವರಿಸುವ  
ರಿಂಗೆ ಮನುಷ್ಯನ ಅಸ್ತಿತ್ವಕ್ಕೆ ಅವನ ಭೌತಿಕವಾದ ಅಸ್ತಿತ್ವಯೋಂದೇ ಆಧಾರ ಎನ್ನುವುದರಲ್ಲಿ  
ವಿಶ್ವಾಸವಿಲ್ಲ ಮತ್ತು ಹಾಗಾಗಿ ಸಾವನ್ನ ಅವನ ಅಂತ್ಯ ಎಂಬಂತೆ ಕಾಣುವುದೂ ಇಲ್ಲ. ಅವನ  
ಮಟ್ಟಿಗೆ ಅದು ದೃಶ್ಯದಿಂದ ಅದೃಶ್ಯಕ್ಕೆ ಹೊರಳುವ ಒಂದು ಉದ್ದರ್ಶಮುಖಿ ಚಲನೆ, ಅವೇ ಈ ಗಹನ  
ತತ್ವವನ್ನ ಎಷ್ಟೊಂದು ಸರಳವಾಗಿ ಎಚ್ಚಿಸಾರ್ ಅವರು ಕನ್ನಡಕ್ಕ ತಂದಿದ್ದಾರೆನ್ನುವುದಕ್ಕೆ ಈ ಕವಿತೆ  
ಒಂದು ಸಾಕ್ಷಿ ಎಂಬಿತಿದೆ.

ಭಾವೆ, ಪ್ರಕಾರ, ಎಲ್ಲಿಯಂಥ ಕಾವ್ಯದಲ್ಲಿ ಕಂಡುಬರುವ ರಿಳ್ವನ ಮನೋಧರ್ಮ,  
ಒಹುವಿಶಿಷ್ಟವಾದ ಈ ಕವಿತೆಗಳ ಕೇಂದ್ರ ಅಥವಾ ಗಮ್ಯ ಎಲ್ಲವೂ ಒಡ್ಡುವ ಹತ್ತು ಹಲವು  
ಮಿತಿಗಳನ್ನಿಟ್ಟುಕೊಂಡು ಎಚ್ಚಿಸಾರ್ ಅವರು ಇಲ್ಲಿ ಸಾಧಿಸಿರುವುದು ಮಹತ್ತರವಾದದ್ದು. ಅವರು  
ಬಳಸುವ ಭಾವೆ, ಕಟ್ಟುವ ಪದಬಿಂಧ, ಒಂದೊಂದು ಸಾಲೂ ರಾಚನಿಕವಾಗಿ ಅದರ ಒಟ್ಟಂದರಲ್ಲಿ  
ಕೊಡುವ ಅನುಭಾತಿ ನಮಗೆ ಕನ್ನಡದ ಒಬ್ಬ ರಿಳ್ವೆಯನ್ನ ಕಟ್ಟಿಕೊಟ್ಟಿದೆ ಎನ್ನುವುದರಲ್ಲಿ  
ಸಂಶಯಮಿಲ್ಲ. ಇದು ರಿಳ್ವೆಯನ್ನು, ಅವನ ಕಾವ್ಯನುಭಾತಿಯನ್ನು ಮತ್ತು ತನ್ಮೂಲಕ ಕಾವ್ಯದ  
ಅಸಲಿ ಕಸುಬನ್ನ ಅರಿಯಲು ಒಹು ಮಹತ್ತುದ ಆಕರವಾಗಿ ಕನ್ನಡಕ್ಕ ಒದಗಿದೆ.